

ಕರ್ನಾಟಕ ಸರ್ಕಾರ

ಸಾರ್ಥಕ ಇಲಾಖೆ

ಸಾರ್ವಜನಿಕ ಮಾಹಿತಿಅಧಿಕಾರ ಹಾಗೂ ಪ್ರಾದೇಶಿಕ ಸಾರ್ಥಕೆಗಳಾಗಿ,

ಗದಗ

ಇವರಿಂದ

★ ★ ★


ಗದಗ, ಪ್ರಾದೇಶಿಕ ಸಾರ್ಥಕಭೇಲಯಲ್ಲಿ

ದಿನಾಂಕ 31-12-2016ರ ವಾರ್ತಾಂತ್ರ್ಯಕ್ಕೆ

ನಿರ್ವಹಿಸುತ್ತಿರುವ ದಾಖಲೆಗಳ ಸೂಚಿಪಟ್ಟಿಯನ್ನು

ಮಾಹಿತಿ ಹಕ್ಕು ಅಧಿನಿಯಮ ೨೦೦೫ರ ನಿಯಮ 4(i)(ಬಿ) ಅನುಸಾರ

ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ.



ಸಾರ್ವಜನಿಕಮಾಹಿತಿಅಧಿಕಾರಿ ಹಾಗೂಪ್ರಾದೇಶಿಕ ಸಾರಿಗೆಅಧಿಕಾರಿ,ಗದಗಿಲವರಿಂದ

31-12-2016ರಅಂತ್ಯಕ್ಕೆಸಂಭಂದಿಸಿದಂತಮಾಹಿತಹಕ್ಕುಅಧಿನಿಯಮ-2005ರ

ನಿಯಮ4(1)(ಬಿ) ಅಡಿಯಲ್ಲಿ ವಿವರಗಳನ್ನುಸಾರ್ವಜನಿಕರವರ್ತಿಗಾಗಿಪ್ರಕಟಿಸಿದಮಾಹಿತಿ.

ನಿಯಮ4(1)(ಬಿ)ಕುರಿತು ವಿವರಗಳು

1. (1) (ಬಿ) (i) ಅದರರಚನೆ, ಕಾರ್ಯಗಳುಮತ್ತುಕರ್ತವ್ಯಗಳ ವಿವರಗಳು :

ಸಂಘಟನೆ:-ಪ್ರಾದೇಶಿಕ ಸಾರಿಗೆ ಅಧಿಕಾರಿರವರು ಈ ಕಣೆರಿಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಈ ಕೆಳಕಂಡ ಅಧಿಕಾರಿಗಳು ಇವರ ಅದೀನದಲ್ಲಿಕಾರ್ಯ ನಿರ್ವಹಿಸುತ್ತಾರೆ.

ಅ) ಹಿರಿಯಮೋಟಾರು ವಾಹನ ನೀರಿಕ್ಷಕರು	:	2
ಆ) ಮೋಟಾರು ವಾಹನ ನೀರಿಕ್ಷಕರು	:	3
ಇ) ಅಧಿಕ್ಷಕರು	:	2
ಈ) ಶೀಪ್ತಲಿಪಿಗಾರರು	:	1
ಉ) ಪ್ರಥಮದರ್ಜೆಸಹಾಯಕು	:	5
ಉಂ) ದ್ವಿತೀಯದರ್ಜೆಸಹಾಯಕರು	:	2
ಎ) ಬೆರಳಬ್ಬಗಾರರು	:	1
ಏ) ವಾಹನಚಾಲಕರು	:	2
ಒ) ಜವಾನರು	:	3

ಈಕಳೇರಿಯಲ್ಲಿ, ಮುಖ್ಯವಾಗಿಸಾರಿಗೆ ಮತ್ತು ಸಾರಿಗೇ ತರವಾಹನಗಳನೋಂದಣಿ, ತೆರಿಗೆವಸೂಲಾತಿ, ಕಲಿಕಾ ಚಾಲನಾ ಅನುಭಾಪತ್ರ, ಚಾಲನಾ ಅನುಭಾಪತ್ರ ಮತ್ತು ವಾಹನಗಳ ಉಪಯೋಗದ ನಿಯಂತ್ರಣದ ಬಗ್ಗೆ ಈ ಕೆಳಕಂಡ ಕಾಯ್ದೆ ನಿಯಮದ ಅಡಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ.

- 1) ಕೇಂದ್ರಮೋಟಾರು ವಾಹನ ಕಾಯ್ದೆ, 1988
- 2) ಕೇಂದ್ರಮೋಟಾರು ವಾಹನ ನಿಯಮಗಳು, 1989
- 3) ಕರ್ನಾಟಕ ಮೋಟಾರು ವಾಹನನಿಯಮಗಳು, 1989
- 4) ಕರ್ನಾಟಕಮೋಟಾರು ವಾಹನತೆರಿಗೆ ಕಾಯ್ದೆ ಮತ್ತು ನಿಯಮಗಳು 1957

ಪ್ರಮುಖ ಕಾರ್ಯಗಳು

- 1) ವಾಹನಗಳ ನೋಂದಣಿ
- 2) ಚಾಲನಾ ಹಾಗೂ ನಿರ್ವಾಹಕ ಅನುಭಾಪತ್ರಗಳನ್ನು ನೀಡುವಿಕೆ.
- 3) ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡುವಿಕೆ
- 4) ಮೋಟಾರು ವಾಹನಗಳ ಶರಿಗೆ ಸಂಗ್ರಹಣೆ.
- 5) ಅಪಘಾತಕ್ಕೇದಾದ ವಾಹನಗಳನ್ನು ಪರಿಶೋಧಿಸಿ ಅದರಬಗ್ಗೆ ಅಭಿಪ್ರಾಯ ನೀಡುವದು.
- 6) ರಸ್ತೆಸುರಕ್ಷತಾ ಕಾರ್ಯಕ್ರಮಗಳು.
- 7) ವಾಹನಗಳಿಂದಾಗುವ ವಾಯುಮಾಲಿನ್ಯ ನಿಯಂತ್ರಣದ ಬಗ್ಗೆ ಪ್ರವರ್ತನೆ.
- 8) ಪ್ರವರ್ತನೆ ಕಾರ್ಯ ಹಾಗೂ ದಂಡವಿಧಿಸುವದು.
- 9) ಸಾರಿಗೆ ವಾಹನಗಳ ಅಹಂತಾಪತ್ರ ನೀಡಿಕೆ/ನವೀಕರಣ.
- 10) ಸಾರಿಗೇತರ ವಾಹನಗಳ ನೋಂದಣಿ /ನವೀಕರಣ.
- 11) ವಾಹನಗಳ ಅನುಪಯುಕ್ತ ಪರಿಶೀಲನೆ.

2) 4(1)(ಬಿ)(ii) ಅದರಾಧಿಕಾರಿಗಳ ಮತ್ತು ನೋಕರರಾಧಿಕಾರಗಳು ಮತ್ತು ಕರ್ತವ್ಯಗಳು:

1) ಕರ್ಣೇರಿ ವಿಳಾಸ :-ಪ್ರಾದೇಶಿಕ ಸಾರಿಗೆ ಅಧಿಕಾರಿಗಳುಹಾಗೂ ಕಾರ್ಯದರ್ಶಿ,

ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಕರ್ಣೇರಿ,
ಕರ್ಕೆಸಾಮರ ಬಡಾವಣೆ ಹುಡ್ದೆಲ್ಲ ಲೇಜೊಟ್ ಲಕ್ಕೇಂಜ್‌ರ ರಸ್ತೆ ಗದಗ.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕರ್ಣೇರಿ, ಗದಗ ಸಂಬಂಧಿಸಿದ ಮಾಹಿತಿ ವಿವರಗಳು

1. ಕರ್ಣೇರಿಯ ಮುಖ್ಯಸ್ಥರು: ಶ್ರೀ ಎಸ್ ರಾಜು.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಗದಗ.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕರ್ತವ್ಯಗಳು:

- ಕರ್ಣೇರಿ ಆ ಆರ್ಥಿಕ ವರ್ಷದಲ್ಲಿ ನಿಗದಿಗೊಳಿಸಿದ ರಾಜಸ್ವ ವಸೂಲಾಗಿ ಗುರಿಯನ್ನು ಸಾಧಿಸುವುದು.
- ನೋಂದಣಿ : ಸಾರಿಗೆ ವಾಹನಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಆಧೀನ ಸಿಬ್ಬಂದಿಗೆ ಹಂಚಿ ಅವರಿಂದ ಕೆಲಸ ಪಡೆಯುವುದು.
- ಈ ಆಧೀನ ಸಿಬ್ಬಂದಿಗಳ ವಾರ್ಷಿಕ ಕಾರ್ಯನಿರ್ವಹಣೆ ವರದಿಯನ್ನು ತಯಾರಿಸುವುದು
- ಕಾರ್ಯನಿರ್ವಹಕ ಸಿಬ್ಬಂದಿಯ ದಿನಚರಿಗಳನ್ನು ಪರಿಶೀಲಿಸಿ ಮೇಲಾಧಿಕಾರಿಗಳಿಗೆ ಮಾಹೆಯಾನ ವರದಿ ನೀಡುವುದು.
- ಪ್ರವರ್ತನ ಚಟುವಟಿಕೆಗಳನ್ನು ಆ ಕರ್ಣೇರಿಗೆ ಒದಗಿಸಿದ ಕಾರ್ಯ ನಿರ್ವಹಕ ಸಿಬ್ಬಂದಿಗಳಿಂದ ನಡೆಸುವುದು.
- ಇಲಾಖಾವಳಿಯಿಂದ ಸಾರ್ವಜನಿಕರಿಗೆ ನೀಡಲಾಗುವ ಸೇವೆಯನ್ನು ನಾಗರೀಕ ಸನ್ನದಿನ ಸಮಯದ ಪರಿವರ್ತನೆ ಪ್ರಕಾರ ಒದಗಿಸುವುದು.
- ತನ್ನ ಆಧೀನ ಸಿಬ್ಬಂದಿಗಳಿಗೆ ವೇತನ ಇತರೆ ಭಕ್ತಿಗಳ ಬಟವಡೆ ಮಾಡುವ ಅಧಿಕಾರ.
- ಈ ಎಲ್ಲಾ ಆಧೀನ ಸಿಬ್ಬಂದಿಗೆ ಸಂಬಂಧಿಸಿದಂತೆ ಸೇವಾ ವಹಿಗಳನ್ನು ನಿರ್ವಹಿಸುವುದು ಮತ್ತು ವಾರ್ಷಿಕವಾರು ಅವುಗಳ ಪರಿಶೀಲನೆ ನಡೆಸುವುದು.
- ನೋಂದಣಿ: ಸಾರಿಗೆ ವಾಹನಗಳಿಗೆ ಸಂಬಂಧಿಸಿದಂತೆ ನೋಂದಣಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುವುದು..
- ಈ ವಾಹನಗಳಿಗೆ ರಹದಾರಿಗಳ ಮಂಜೂರಾತಿ/ನವೀಕರಣ ತತ್ವಂಬಂಧಿ ಕೆಲಸಗಳನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಅಧಿಕಾರದ ಮೇರಿಗೆ ನೀಡುವುದು.

- ಆ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಯಾಗಿ/ಹೆಚ್ಚಿನವರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವುದು.
- ಚಾಲನಾ ತರಬೇತಿ ಶಾಲೆಗಳಿಗೆ ಪರವಾನಗಿ ನೀಡುವುದು / ನವೀಕರಿಸುವುದು /ತನಿಖೆಗೊಳಿಸುವುದು.

- ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯ / ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುವುದು ಮತ್ತು ರಸ್ತೆ ಸುರಕ್ಷತಾ ಸಪ್ತಾಹಗಳನ್ನು ಇತರೆ ಇಲಾಖೆಯ / ಸಂಘ ಸಂಸ್ಥೆಗಳ ಸಹಯೋಗದಿಂದ ನಡೆಸುವುದು.
- ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆಯನ್ನು ಇತರೆ ಇಲಾಖೆಯ / ಸಂಘ ಸಂಸ್ಥೆಗಳ ಸಹಯೋಗದಿಂದ ನಡೆಸುವುದು.
- ತೆರಿಗೆ ಪ್ರಾಧಿಕಾರಿಯಾಗಿ ಕೆಲಸ ಮಾಡುವುದು, ತೆರಿಗೆ ಬಾಕಿದಾರರ ಪಟ್ಟಿಯನ್ನು ತಯಾರಿಸಿ ಕಾರ್ಯ ನಿರ್ವಹಕ ಸಿಬ್ಬಂದಿಗೆ ವಿತರಿಸಿ ತೆರಿಗೆ ವಸೂಲಿಸುವ ಕ್ರಮ ಕೈಗೊಳ್ಳುವುದು, ತೆರಿಗೆ ತಗಾದ ನೋಟಿಸುಗಳನ್ನು ನೀಡುವುದು, ಇತರೆ ತೆರಿಗೆ ತತ್ವಂಬಂಧಿ ಕೆಲಸಗಳನ್ನು ನಿರ್ವಹಿಸುವುದು. ಇದಲ್ಲದೆ ತೆರಿಗೆ ವಸೂಲಾತಿಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಮಾಡುವುದು ಜೊತೆಗೆ ತೆರಿಗೆ ವಸೂಲಾತಿಗಾಗಿ ಕಂದಾಯ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸುವುದು. ಸಾರಿಗೆ ವಾಹನಗಳ ಡಿ.ಸಿ.ಬಿ. ನಿರ್ವಹಣೆ.
- ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸೂಚನೆ / ಇತರೆ ಪ್ರಾಧಿಕಾರದ ಸೂಚನೆ /ಮೇಲಾಧಿಕಾರಿಗಳ ಸೂಚನೆ ಮೇರೆಗೆ ಮಾರ್ಗ ಸಮೀಕ್ಷೆಗಳನ್ನು ಮಾಡಿ ವರದಿ ಸಲ್ಲಿಸುವುದು. ಕೆಲವು ಸಂದರ್ಭಗಳಲ್ಲಿ ಕಾರ್ಯ ನಿರ್ವಹಕ ಸಿಬ್ಬಂದಿಗಳಿಂದ ಮಾಡಿಸಲು ಕ್ರಮ ಕೈಗೊಳ್ಳುವುದು.
- ಮೇಲಾಧಿಕಾರಿಗಳಿಂದ ಸ್ವೀಕರಿಸಿದ ತಪಾಸಣಾ ವರದಿಗಳಿಗೆ ಅನುಸರಣಾ ವರದಿಯನ್ನು ಕಳುಹಿಸುವುದು. ಇವರುಗಳಿಂದ ಸ್ವೀಕರಿಸಿದ ಎಲ್ಲಾ ಪತ್ರಗಳಿಗೆ ಹಾಗೂ ಬೇರೆಯವರಿಂದ ಸ್ವೀಕರಿಸಿದ ಎಲ್ಲಾ ಪತ್ರಗಳಿಗೂ ಉತ್ತರಿಸುವುದು.
- ಡಿ.ಎಸ್.ಎ. ಪ್ರಕರಣಗಳ ವಿಲೇವಾರಿಗಾಗಿ ಕ್ರಮ ಕೈಗೊಳ್ಳುವುದು.
- ಕಣೇರಿಯ ಮುಖ್ಯಸ್ಥನಾಗಿ ಎಲ್ಲಾ ಅಧಿಕಾರಿಗಳಿಗೆ ಸಮಯದಿಂದ ಸಮಯಕ್ಕೆ ಬರುವ ವಾಟಿಕ ವೇತನ ಬಡ್ಡಿಯನ್ನು ಬಿಡುಗಡೆ ಮಾಡುವುದು ಮತ್ತು ಕೋರಿದಾಗ ರಚೆ ಮಂಜೂರಾತಿ ಪರಿಗಣಿಸುವುದು.
- ಅಧಿಕಾರಿಗಳಿಗೆ ಹಬ್ಬಿದ ಮುಂಗಡ ಮಂಜೂರು ಮಾಡುವುದು ಮತ್ತು ಕಂತಿನಂತೆ ವಸೂಲಿ ಮಾಡುವುದು.
- ಖಾತ್ರಾನೆ ಅಧಿಕಾರಿ ಇದ್ದರೂ ಇಲ್ಲದಿದ್ದರೂ ಖಾತ್ರಾನೆ ವಿಭಾಗದ ಸಂಪೂರ್ಣ ಮೇಲುಸ್ತುವಾರಿಯ ಹೊಣೆ ಜಮೆಯಾದ ರಾಜಸ್ವವನ್ನು ನಗದು / ಡಿಡಿ ಮೂಲಕ ಖಾತ್ರಾನೆಗೆ ತುಂಬುವುದು ಮತ್ತು ಇದರ ಲೆಕ್ಕ ಪತ್ರಗಳ ಕ್ರಮಬದ್ಧತೆಯನ್ನು ತಪಾಸಿಸುವುದು. ಮಾಹೆಯಾನ ಸಮನ್ವಯ ತಃಖ್ಯಾತಿಯನ್ನು

ವಿಜಾನೆ ಷೆಡ್ಯೂಲ್, ರೆಮಿಟೆನ್ ವಹಿ ಇತ್ಯಾದಿಗಳೊಂದಿಗೆ ತಾಳೆ ಮಾಡಿ ತಯಾರಿಸುವ ಬಗ್ಗೆ ಕ್ರಮ ವಹಿಸುವುದು.

- ಕಭೇರಿಯ ಲೇಖನ ಸಾಮಗ್ರಿಗಳ ದಾಸ್ತಾನನ್ನು ಕ್ರಮವಾಗಿ ನಿರ್ವಹಿಸುವುದು.
- ಹಣಕಾಸಿನ ಮೌಲ್ಯದ ಎ ಚಲನ್, ಬಿ ಚಲನ್, ಸಿ.ಆರ್.ಆರ್. ಮಸ್ತಕ, ಸಿ.ಆರ್.ಮಸ್ತಕ, ನೋಂದಣಿ ಮಸ್ತಕ, ತೆರಿಗೆ ಪತ್ರ ಇತ್ಯಾದಿಗಳ ಮೂಲ ದಾಸ್ತಾನು ಮತ್ತು ಉಪ ದಾಸ್ತಾನುಗಳ ನಿರ್ವಹಣೆ ಬಗ್ಗೆ ನಿಗಾ ಇಡುವುದು.
- ಅರ್ಹತಾ ಪತ್ರ ಪರಿಶೀಲನಾ ಮೇಲುಸ್ತುವಾರಿಯನ್ನು ನೋಡಿಕೊಳ್ಳುವುದು.

- ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಭೇರಿಯ ಮುಖ್ಯಸ್ಥರಾಗಿದ್ದು, ಇವರ ಅಧೀನದಲ್ಲಿ ಆ ಕಭೇರಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಕೇಂದ್ರ ಸಾಫ್ನಿಯಕರು, ವಿಜಾನೆ ಅಧಿಕಾರಿಗಳು, ಮೋಟಾರು ವಾಹನ ಹಿರಿಯ ನಿರೀಕ್ಷಕರು, ಮೋಟಾರು ವಾಹನ ನಿರೀಕ್ಷಕರು, ಅಧೀಕ್ಷಕರುಗಳು, ಪ್ರಥಮ ದರ್ಜೆ ಸಹಾಯಕರು, ಶೀಪ್‌ಲಿಂಗಾರರು, ಬೆರಳಚ್ಚಾರರು, ದ್ವಿತೀಯ ದರ್ಜೆ ಸಹಾಯಕರು, ವಿಜಾನೆ ಕಾವಲುಗಾರರು, ಗೂಪ್ ‘ಡಿ’ ನೌಕರರು ಕಾರ್ಯ ನಿರ್ವಹಿಸುತ್ತಾರೆ.

ಕೆಲವು ಕಭೇರಿಗಳಲ್ಲಿ ಮೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು / ಎರಡು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು / ಒಬ್ಬ ಸಹಾಯಕ ಪ್ರಾದೇಶಿಕ ಸಾರಿಗೆ ಮತ್ತು ಇನ್ನೊಂದು ಕೆಲವು ಕಭೇರಿಗಳಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹುದ್ದೆಯೇ ಇರುವುದಿಲ್ಲ.

ಮೂರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿರುವ ಕಭೇರಿಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಾಮಾನ್ಯವಾಗಿ ಸಾರಿಗೆ ನೋಂದಣಿ, ರಹದಾರಿ, ಚಾಲನಾ ತರಬೇತಿ ಶಾಲೆಗಳ ಅನುಮತಿ ಮತ್ತು ಕಭೇರಿಯ ಸಂಪೂರ್ಣ ಆಡಳಿತದ ಹೊಣೆಯ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಇಬ್ಬರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನೋಂದಣಿ ಸಾರಿಗೇತರ, ಒಬ್ಬ ಸಹಾಯಕ ಪ್ರಾದೇಶಿಕ ಚಾಲನಾ ಅನುಜ್ಞಾ ಪತ್ರ ವಿಭಾಗವನ್ನು ನೋಡಿಕೊಳ್ಳಬೇಕಾಗುತ್ತದೆ.

ಇಬ್ಬರು ಸಹಾಯಕ ಪ್ರಾದೇಶಿಕ ಅಧಿಕಾರಿಗಳಿರುವ ಕಭೇರಿಗಳಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಾರಿಗೆ ನೋಂದಣಿ, ರಹದಾರಿ, ಚಾಲನಾ ತರಬೇತಿ ಶಾಲೆಗಳ ಅನುಮತಿ ಮತ್ತು ಕಭೇರಿಯ ಸಂಪೂರ್ಣ ಆಡಳಿತದ ಹೊಣೆಯ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಒಬ್ಬ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನೋಂದಣಿ ಸಾರಿಗೇತರ, ಇನ್ನೊಬ್ಬ ಸಹಾಯಕ ಪ್ರಾದೇಶಿಕ ಚಾಲನಾ ಅನುಜ್ಞಾ ಪತ್ರ ವಿಭಾಗವನ್ನು ನೋಡಿಕೊಳ್ಳಬೇಕಾಗುತ್ತದೆ.

ಒಬ್ಬ ಸಹಾಯಕ ಪ್ರಾದೇಶಿಕ ಅಧಿಕಾರಿ ಇರುವ ಕಭೇರಿಗಳಲ್ಲಿ ಪ್ರಾದೇಶಿಕ ಸಾರಿಗೆ ಸಾರಿಗೆ ಅಧಿಕಾರಿಗಳು ಸಾರಿಗೆ ನೋಂದಣಿ, ರಹದಾರಿ, ಚಾಲನಾ ತರಬೇತಿ ಶಾಲೆಗಳ ಅನುಮತಿ ಮತ್ತು ಕಭೇರಿಯ

ಸಂಪೂರ್ಣ ಆಡಳಿತದ ಹೊಣೆಯ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಒಬ್ಬ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನೋಂದಣಿ ಸಾರಿಗೇತರ ಮತ್ತು ಚಾಲನಾ ಅನುಜ್ಞಾ ಪತ್ರ ವಿಭಾಗವನ್ನು ನೋಡಿಕೊಳ್ಳಬೇಕಾಗುತ್ತದೆ.

ಯಾವ ಕಭೇರಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹುದ್ದೆ ಇರುವುದಿಲ್ಲ ಅಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಿರ್ವಹಿಸುವ ಕರ್ತವ್ಯವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕರ್ತವ್ಯವೆಂದೇ ತಿಳಿಯಬೇಕಾಗುತ್ತದೆ

ಇಲಾಖೆ ಮೇಲಾಧಿಕಾರಿಗಳು / ಕಭೇರಿಯ ಮುಖ್ಯಸ್ಥರು ವಹಿಸುವ ಇನ್ನಿತರೆ ಯಾವುದೇ ಕೆಲಸವನ್ನು ನಿರ್ವಹಿಸುವುದು.

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕರ್ತವ್ಯಗಳು:

- ಕಭೇರಿಯ ಸಾರ್ವಜನಿಕ ಸಂಪರ್ಕಾರ್ಥಿಕಾರಿಯಾಗಿ ಕೆಲಸ ನಿರ್ವಹಿಸುವುದು. ತತ್ವಂಬಂಧಿ ದಾಖಿಲೆ ಮತ್ತು ವಹಿಗಳನ್ನು ನಿರ್ವಹಿಸುವುದು.
- ನೋಂದಣಿ: ಸಾರಿಗೇತರ ವಾಹನಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಅಧೀನ ಸಿಬ್ಬಂದಿಯಿಂದ ನಡೆಸುವುದು.
- ಸಾರಿಗೇತರ ವಿಭಾಗದಲ್ಲಿ ಸಾರ್ವಜನಿಕರಿಗೆ ನೀಡಲಾಗುವ ಸೇವೆಯನ್ನು ನಾಗರೀಕ ಸನ್ನದಿನ ಸಮಯದ ಪರಿವಿಧಿ ಪ್ರಕಾರ ಒದಗಿಸುವುದು.
- ಕಲಿಕೆ ಚಾಲನಾ ಅನುಜ್ಞಾಪತ್ರ, ಚಾಲನಾ ಅನುಜ್ಞಾಪತ್ರ ನೀಡಿಕೆ / ನವೀಕರಣ, ನಿರ್ವಾಹಕರ ಅನುಜ್ಞಾ ಪತ್ರ ನೀಡಿಕೆ / ನವೀಕರಣ ತತ್ವಂಬಂಧಿ ಕೆಲಸಗಳನ್ನು ಅಧೀನ ಸಿಬ್ಬಂದಿಯಿಂದ ನಿರ್ವಹಿಸುವುದು.
- ತೆರಿಗೆ ಪ್ರಾಧಿಕಾರಿಯಾಗಿ ಕೆಲಸ ಮಾಡುವುದು, ತೆರಿಗೆ ಬಾಕಿದಾರರ ಪಟ್ಟಿಯನ್ನು ತಯಾರಿಸಿ ಕಾರ್ಯ ನಿರ್ವಾಹಕ ಸಿಬ್ಬಂದಿಗೆ ವಿತರಿಸಿ ತೆರಿಗೆ ವಸೂಲಿಸುವ ಕ್ರಮ ಕೃಗೊಳಿಸುವುದು, ತೆರಿಗೆ ತಗಾದೆ ನೋಟೀಸುಗಳನ್ನು ನೀಡುವುದು, ಇತರೆ ತೆರಿಗೆ ತತ್ವಂಬಂಧಿ ಕೆಲಸಗಳನ್ನು ನಿರ್ವಹಿಸುವುದು. ಇದಲ್ಲದೆ ತೆರಿಗೆ ವಸೂಲಾತಿಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೊಡುವುದು ಜೊತೆಗೆ ತೆರಿಗೆ ವಸೂಲಾತಿಗಾಗಿ ಕಂದಾಯ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸುವುದು. ಸಾರಿಗೇತರ ವಾಹನಗಳ ಡಿ.ಸಿ.ಬಿ. ನಿರ್ವಹಣೆ.
- ಮಾಹೆಯಾನ ಅಧೀನ ಅಧಿಕಾರಿಗಳ ಮೇಜು ತಪಾಸಣೆ ನಡೆಸುವುದು.
- ಪ್ರಾದೇಶಿಕ ಸಾರುಗೆ ಅಧಿಕಾರಿಗಳು ರಚೆಯ ಮೇಲೆ ತೆರಳಿದಾಗ ಅವರ ವಿಭಾಗದ ಪ್ರಭಾರವನ್ನು ತಾತ್ಪರ್ಯಿಕವಾಗಿ ನೋಡಿಕೊಳ್ಳುವುದು.
- ಕಭೇರಿಯ ಮುಖ್ಯಸ್ಥರು ವಹಿಸುವ ಇನ್ನಿತರೆ ಯಾವುದೇ ಕೆಲಸವನ್ನು ನಿರ್ವಹಿಸುವುದು.

ಂ ಇಲಾಖಾ ಮೇಲಾಧಿಕಾರಿಗಳು / ಮುಖ್ಯಸ್ಥರು ವಹಿಸುವ ಇನ್ನಿತರೆ ಯಾವುದೇ ಕೆಲಸವನ್ನು ನಿರ್ವಹಿಸುವುದು.

ಅಧೀಕ್ಷಕರುಗಳ ಕರ್ತವ್ಯಗಳು:

ಕಭೇರಿಯಲ್ಲಿರುವ ಅಧೀಕ್ಷಕರುಗಳ ಸಂಖ್ಯೆಯನ್ನು ಆಧರಿಸಿ ವಿಭಾಗಗಳನ್ನು ಮೇಲುಸ್ತುವಾರಿಗಾಗಿ ಹಂಚುವುದು. ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಧೀಕ್ಷರುಗಳಿದ್ದರೆ ನೋಂದಣಿ ಸಾರಿಗೆ ವಿಭಾಗಕ್ಕೆ ಎರಡು, ನೋಂದಣಿ ಸಾರಿಗೇತರ ವಿಭಾಗಕ್ಕೆ ಎರಡು, ರಹದಾರಿ / ಸಿಬ್ಬಂದಿ ವಿಭಾಗಕ್ಕೆ ಒಂದು ಮತ್ತು ಚಾಲನಾ ಅನುಜಾಳ್ವಾ ಪತ್ರ ವಿಭಾಗಕ್ಕೆ ಎರಡು ಹುದ್ದೆಗಳನ್ನು ನೀಡಬಹುದಾಗಿದೆ. ಇಲ್ಲವಾದಲ್ಲಿ ಕಡಿಮೆ ಇದ್ದಲ್ಲಿ ಒಂದೊಂದು ವಿಭಾಗಕ್ಕೆ ಒಬ್ಬೊಬ್ಬರಂತೆ ಅಥವಾ ಎರಡು ವಿಭಾಗಕ್ಕೆ ಒಬ್ಬರಂತೆ ಅಥವಾ ಎಲ್ಲಾ ವಿಭಾಗಗಳು ಸೇರಿ ಒಬ್ಬರನ್ನು ನೀಡಿ ಕೆಲಸ ಪಡೆಯಬಹುದಾಗಿದೆ.

- ತೆರಿಗೆ ಪ್ರಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದು.
- ನೋಂದಣಿ: ಸಾರಿಗೆ / ಸಾರಿಗೇತರ / ಚಾಲನಾ ಅನುಜಾಳ್ವಾ ಪತ್ರ / ರಹದಾರಿ ವಿಭಾಗದಲ್ಲಿಯ ವಿಷಯ ನಿರ್ವಾಹಕರುಗಳಿಂದ ಸಲ್ಲಿಸಲ್ಪಟ್ಟ ಕಡತಗಳ ಮೇಲುಸ್ತುವಾರಿಯನ್ನು ನಡೆಸಿ ಅವಶ್ಯ ಶಿಫಾರಸ್ಸಿನೋಂದಿಗೆ ಅಂತಿಮ ಆದೇಶಕ್ಕೆ ಕಳುಹಿಸುವುದು. ಈ ಎಲ್ಲಾ ಕೆಲಸಗಳು ನಾಗರೀಕ ಸನ್ವದಿನ ಪರಿವಿಧಿಯಲ್ಲಿಯೇ ನಡೆಯುವಂತೆ ನೋಡಿಕೊಳ್ಳುವುದು.
- ಒಂದೊಂದು ಕಭೇರಿಯಲ್ಲಿ ಸಾರಿಗೆ ಅಧಿಕಾರಿಗಳು ಇಲ್ಲದ ಪಕ್ಷದಲ್ಲಿ ಅಧೀಕ್ಷಕರೇ ಸಾರ್ವಜನಿಕ ಸಂಪರ್ಕಾರ್ಥಿಕಾರಿಯಾಗಿ ಕೆಲಸ ಮಾಡುವುದು.
- ಒಂದೊಂದು ಕಭೇರಿಯಲ್ಲಿ ಸಾರಿಗೆ ಅಧಿಕಾರಿಗಳು ಇಲ್ಲದ ಪಕ್ಷದಲ್ಲಿ ಅಧೀಕ್ಷಕರೇ ಸಾರ್ವಜನಿಕ ಸಂಪರ್ಕಾರ್ಥಿಕಾರಿಯಾಗಿ ಕೆಲಸ ಮಾಡುವುದು.
- ಅಧೀಕ್ಷಕರುಗಳು ಅಧೀನ ಸಿಬ್ಬಂದಿಯ ಮೇಜು ತನಿಬೇ ಮಾಡಿ ಅದರ ದಾಖಿಲೆಗಳನ್ನು ನಿರ್ವಹಿಸುವುದು.
- ವಿಷಯ ನಿರ್ವಾಹಕರುಗಳಿಂದ ಬರುವ ಕಡತಗಳನ್ನು ಒಂದು ವಹಿಯಲ್ಲಿ ದಾಖಿಲಿಸಿ ಅವುಗಳ ವಿಲೇವಾರಿಯನ್ನು ಆದ್ಯತೆಯ ಮೇರೆಗೆ ನಡೆಯುವಂತೆ ಕ್ರಮವಹಿಸಿ ನಿರ್ವಹಿಸುವುದು.
- ಮಹಾಲೇಖಿಪಾಲಕರು /ಆಂತರಿಕ ಲೆಕ್ಕ ತಪಾಸಕರು ಮಾಡಿದ ಆಕ್ಷೇಪಣೆಗಳಿಗೆ ಉತ್ತರಸುವುದು. ಡಿಸಿಬಿಯ ಮೇಲುಸ್ತುವಾರಿ ನಂತರದ ಕಾರ್ಯಗಳ ನಿರ್ವಾಹಕೆಯ ಪರಿಶೀಲನೆ.
- ಸಮನ್ವಯ ತಃಖ್ಯಾತ ಮೇಲುಸ್ತುವಾರಿ ನಡೆಸುವುದು.
- ಸಹಾಯಕ ಮೇಜು ಕಾರ್ಯದ ಉಸ್ತುವಾರಿ ನಡೆಸುವುದು.

ವಿಷಯ ನಿರ್ವಾಹಕರ ಕರ್ತವ್ಯಗಳು:

ವಿಷಯ ನಿರ್ವಹಕರುಗಳಿಗೆ ಕಳೇರಿಯಲ್ಲಿ ನೋಂದಣಿ ಸಾರಿಗೆ/ ಸಾರಿಗೇತರ, ರಹದಾರಿ, ಸಿಬ್ಬಂದಿ ವಿಭಾಗ, ಚೊಲನಾ ಅನುಜ್ಞಾ ಪತ್ರ ವಿಭಾಗ, ನಿರ್ವಹಕರ ಅನುಜ್ಞಾ ಪತ್ರ ವಿಭಾಗ, ಸಾಮಾನ್ಯವಹಿ / ರವಾನೆ ವಹಿ/ ಸ್ಕೂಲ್‌ ವಹಿ ನಿರ್ವಹಣೆ ಇವುಗಳನ್ನು ಕಳೇರಿಯ ಕೆಲಸದ ಒತ್ತಡ, ಸಿಬ್ಬಂದಿಯ ಸಂಖ್ಯೆಯನ್ನು ಅನುಸರಿಸಿ ಸಮನಾಗಿ ಹಂಚಲಾಗುತ್ತದೆ.

ಸಾಮಾನ್ಯ ವಹಿ/ ರವಾನೆ ವಹಿ /ಸ್ಕೂಲ್‌ ವಹಿ ನಿರ್ವಹಣೆಯ ವಿಷಯ ನಿರ್ವಹಕರ ಕರ್ತವ್ಯ

ಸಾಮಾನ್ಯ ವಹಿ:

- ಸಾಮಾನ್ಯ ವಹಿಯನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸಬೇಕು. ಈ ವಹಿಯಲ್ಲಿ ಎಲ್ಲಾ ಮಟಗಳಿಗೂ ಸಂಖ್ಯೆ ಹಾಕಿ ವಹಿಯ ಮುಖ್ಯಪುಟದಲ್ಲಿ ಪ್ರಮಾಣ ಪತ್ರ ಹಾಕಿ ಮೇಲಾಧಿಕಾರಿಗಳ ರುಜು ಪಡೆಯಬೇಕು. ಈ ವಹಿಯಲ್ಲಿ ನಮೂದಾಗುವ ಕ್ರಮ ಸಂಖ್ಯೆಯು ಏಪ್ರೀಲ್ 1 ನೇ ದಿನಾಂಕದಿಂದ 1 ನೇ ಸಂಖ್ಯೆಯಿಂದ ಪ್ರಾರಂಭವಾಗಿ ಮುಂದಿನ ವರ್ಷದ ಮಾರ್ಚ್ 31 ರ ಅಂತ್ಯಕ್ಕೆ ಅದರ ಕ್ರಮ ಸಂಖ್ಯೆ ಮುಗಿಯುತ್ತದೆ.
- ಪ್ರತಿ ದಿನ ವಿಭಾಗವಾರು ವಹಿಗಳಿಟ್ಟಿದ್ದರೆ ವಿಭಾಗದ ಕಳೇರಿಗೆ ಒಂದೇ ವಹಿಯನ್ನು ಇಟ್ಟಿದ್ದರೆ ಕಳೇರಿಯಲ್ಲಿ ಸ್ವೀಕರಿಸಿದ ಸಾರ್ವಜನಿಕರ ಅರ್ಜಿಗಳನ್ನು ಕ್ರಮವಾಗಿ ವಹಿಯಲ್ಲಿ ದಾಳಲಿಸಿ ಸಾಮಾನ್ಯ ವಹಿಯ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸಿ ಆ ಅರ್ಜಿಯಾವ ವಿಭಾಗಕ್ಕೆ ಸಂಬಂಧಪಟ್ಟಿದೆ ಎಂಬ ಬಗ್ಗೆ ನಮೂದು ಮಾಡಿ ಸಂಬಂಧಪಟ್ಟ ವಿಭಾಗದವರಿಗೆ ತಕ್ಷಣವೇ ನೋಡಿ ಅವರ ಮೂರ್ಖ ಪ್ರಮಾಣದ ರುಜುವನ್ನು ವಹಿಯ ಸಂಬಂಧಪಟ್ಟ ಅಂಕಣದಲ್ಲಿ ಪಡೆಯಬೇಕು.
- ದಿನದ ಅಂತ್ಯದಲ್ಲಿ ಫೋಣ್‌ರ್ಹಾರೆಯನ್ನು ಹಾಕಿ ಒಟ್ಟು ಸ್ವೀಕರಿಸಿದ ಅರ್ಜಿಗಳು /ಪತ್ರಗಳು ಎಷ್ಟು ಎಂದು ಲೆಕ್ಕೆ ಹಾಕಿ ಯಾವ ಯಾವ ವಿಭಾಗಕ್ಕೆ ಎಷ್ಟನ್ನು ನೀಡಲಾಗಿದೆ ಎಂಬುದನ್ನು ಲೆಕ್ಕೆ ಮಾಡಿ ತಾಳಿ ಮಾಡಿ ಮೇಲಾಧಿಕಾರಿಗಳ ರುಜು ಪಡೆಯುವುದು.

ರವಾನೆ ವಹಿ:

- ರವಾನೆ ವಹಿಯನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸಬೇಕು. ಈ ವಹಿಯಲ್ಲಿ ಎಲ್ಲಾ ಮಟಗಳಿಗೂ ಸಂಖ್ಯೆ ಹಾಕಿ ವಹಿಯ ಮುಖ್ಯಪುಟದಲ್ಲಿ ಪ್ರಮಾಣ ಪತ್ರ ಹಾಕಿ ಮೇಲಾಧಿಕಾರಿಗಳ ರುಜು ಪಡೆಯಬೇಕು. ಈ ವಹಿಯಲ್ಲಿ ನಮೂದಾಗುವ ಕ್ರಮ ಸಂಖ್ಯೆಯು ಏಪ್ರೀಲ್ 1 ನೇ ದಿನಾಂಕದಿಂದ 1 ನೇ ಸಂಖ್ಯೆಯಿಂದ ಪ್ರಾರಂಭವಾಗಿ ಮುಂದಿನ ವರ್ಷದ ಮಾರ್ಚ್ 31ರ ಅಂತ್ಯಕ್ಕೆ ಅದರ ಕ್ರಮ ಸಂಖ್ಯೆ ಮುಗಿಯುತ್ತದೆ.
- ಪ್ರತಿದಿನ ವಿಭಾಗವಾರು ವಹಿಗಳಿಟ್ಟಿದ್ದರೆ ವಿಭಾಗದ ಕಳೇರಿಗೆ ಒಂದೇ ವಹಿಯನ್ನು ಇಟ್ಟಿದ್ದರೆ ವಿವಿಧ ವಿಭಾಗದ/ ವಿಷಯ ನಿರ್ವಹಕರುಗಳಿಂಥ ಮತ್ತು ಇತರೆ ಅಧಿಕಾರಿಗಳಿಂದ ಸ್ವೀಕರಿಸಿದ ಪತ್ರಗಳನ್ನು ಆದ್ಯತೆಯ ಮೇರೆಗೆ ರವಾನೆ ವಹಿಯಲ್ಲಿ ಕ್ರಮವಾಗಿ ನಮೂದಿಸಿ ರವಾನೆ ಮಾಡುವುದು. ಅದೇ

ದಿನದಲ್ಲಿ ಒಂದೇ ಉರಿನ ಒಂದೇ ಕಳೇರಿಗೆ ಹೋಗುವ ಎಲ್ಲಾ ಪತ್ರಗಳನ್ನು ಒಂದೇ ಲಕೋಟೆಯಲ್ಲಿ ಸೇರಿಸಿ ರವಾನಿಸುವುದು. ಈ ಪತ್ರಗಳನ್ನು ರವಾನೆ ಮಾಡುವಾಗ ಸಾಮಾನ್ಯ ಅಂಚೆಯಲ್ಲಿ ಕಳುಹಿಸಿದ ಪತ್ರಗಳ ಬಗ್ಗೆ ಮತ್ತು ನೋಂದಾಯಿತ ಅಂಚೆಯಲ್ಲಿ ಕಳುಹಿಸಿ ಪತ್ರಗಳ ಬಗ್ಗೆ ಅವಶ್ಯ ನಮೂದಿರಬೇಕು. ಇವುಗಳಿಗೆ ತಗಲುವ ಅಂಚೆ ವೆಚ್ಚವನ್ನು ಆಯಾ ನಮೂದಿನ ಮುಂದೆ ದಾಖಿಲಿಸಬೇಕು.

ಸ್ವಾಂಪ್ ವಹಿ:

1. ಸ್ವಾಂಪ್ ವಹಿಯನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸಬೇಕು. ಈ ವಹಿಯಲ್ಲಿ ಎಲ್ಲಾ ಮಟಗಳಿಗೂ ಸಂಖ್ಯೆ ಹಾಕಿ ವಹಿಯ ಮುಖಿಪುಟದಲ್ಲಿ ಪ್ರಮಾಣ ಪತ್ರ ಹಾಕಿ ಮೇಲಾಧಿಕಾರಿಗಳ ರುಜು ಪಡೆಯಬೇಕು.
2. ದಿನಂ ಪ್ರತಿ ರವಾನೆ ವಹಿಯಲ್ಲಿ ಲೆಕ್ಕೆ ಹಾಕಿದಂತೆ ಅಂಚೆ ವೆಚ್ಚವನ್ನು ಈ ವಹಿಯಲ್ಲಿ ದಾಖಿಲಿಸಿ ಲೆಕ್ಕೆವನ್ನು ನಿರ್ವಹಿಸಬೇಕು. ದಿನಂಪ್ರತಿ ಸ್ವೀಕರಿಸಿದ ಸ್ವಾಂಪ್ಗಳು ಮತ್ತು ವಿಚಾರದ ಸ್ವಾಂಪ್ಗಳನ್ನು ತೆಗೆದಾಗ ಉಳಿಯುವ ಶಿಲ್ಪ ಸರಿಯಾಗಿರುವಂತೆ ಲೆಕ್ಕೆ ಹಾಕಿ ಮೇಲಾಧಿಕಾರಿಗಳ ರುಜು ಪಡೆಯಬೇಕು. ಸರ್ಕಾರಿ ಕಳೇರಿಗಳಲ್ಲಿ ಪ್ರಸ್ತುತ ಉಪಯೋಗದಲ್ಲಿರುವ ಸ್ವಾಂಪ್ಗಳು ಸಾರ್ವಜನಿಕರು ಉಪಯೋಗಿಸುವ ಸ್ವಾಂಪ್ಗಳು ಒಂದೇ ಆಗಿರುತ್ತವೆ. ಹೀಗಾಗೆ ಇದರ ದುರುಪಯೋಗವಾಗದಂತೆ ಕ್ರಮವಹಿಸುವುದು.

ಇನ್ನಳಿದಂತೆ ಇತರೆ ವಿಷಯಗಳಿಗೆ ಸಂಬಂಧಿಸಿದ ವಿಷಯ ನಿರ್ವಾಹಕರ ಕರ್ತವ್ಯಗಳು (ಖಾತ್ರೆ ವಿಷಯ ನಿರ್ವಾಹಕರನ್ನು ಹೊರತುಪಡಿಸಿ):

- ವಿಷಯ ನಿರ್ವಾಹಕರು ಸಾಮಾನ್ಯ ವಹಿಯಂದ ಪಡೆದ ಅರ್ಜಿಗಳನ್ನು ಅವುಗಳನ್ನು ಪಡೆದ ಸಮಯ, ದಿನಾಂಕದ ಆಧಾರದ ಮೇಲೆ ವೈಯಕ್ತಿಕ ವಹಿಯಲ್ಲಿ ದಾಖಿಲಿಸಬೇಕು. ಈ ವಹಿಯಲ್ಲಿ ಎಲ್ಲಾ ಮಟಗಳಿಗೂ ಸಂಖ್ಯೆ ಹಾಕಿ ವಹಿಯ ಮುಖಿಪುಟದಲ್ಲಿ ಪ್ರಮಾಣ ಪತ್ರ ಹಾಕಿ ಮೇಲಾಧಿಕಾರಿಗಳ ರುಜು ಪಡೆಯಬೇಕು. ಈ ಅರ್ಜಿಗಳನ್ನು ಆ ಕ್ರಮದಲ್ಲಿಯೇ ವಿಲೇವಾರಿ ಮಾಡಲು ಕ್ರಮ ಕ್ರೇಗೋಳಿಕ್ಕೆದ್ದು. ಅರ್ಜಿಗಳು ಬಂದ ತಕ್ಷಣ ಟಿಪ್ಪಣಿಯನ್ನು ಬರೆದು ಚಲನ-ವಲನ ವಹಿಯಲ್ಲಿ ಅದನ್ನು ಅಧಿಕೃತ ಸುಪರ್ವಿಸರಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸುವುದು. ತದ ನಂತರ ಅಧಿಕೃತರಿಂದ ಅಧಿಕಾರಿಗಳಿಗೆ ಹೋಗಿ ಅಂತಿಮ ಆದೇಶವಾದ ನಂತರ ದಾಖಿಲೆಗಳನ್ನು ತಯಾರಿಸಿ ಮೇಲಾಧಿಕಾರಿಗಳ ರುಜುವನ್ನು ಅಥವಾ ಅಧಿಕೃತ ಅಧಿಕಾರಿಗಳ ರುಜುವನ್ನು ಪಡೆದು ಕೊಂಟರ್ ಮುಖಾಂತರ ಅವುಗಳನ್ನು ಸಂಚೇತಿಸಿ ಅರ್ಜಿದಾರರಿಗೆ ವಿಲೇವಾರಿ ಮಾಡುವುದು. ವಿಷಯ ನಿರ್ವಾಹಕರುಗಳು ಅರ್ಜಿಗಳನ್ನು ನಾಗರೀಕ ಸಂಸ್ಥೆಗಳಲ್ಲಿ ಆಯಾ ಸಮಯಕ್ಕೆ ನಿಗರಿಗೊಳಿಸಿದ ಪರಿವಿಧಿಯಲ್ಲಿ ಮಾರ್ಪಡಿಸುವುದು.

- అజ్ఞదారరు తయారాద దాబిలేగళన్న పడెయలు బారదిద్ద పక్కదల్లి అంతక విలేవారిగాగి సిద్ధవాద దాబిలేగళ పట్టియన్న సూచనా ఫలకక్షే సావ్యజనికర మాహితిగాగి ప్రదర్శిసలు క్రొమ క్యోగొళ్ళవుదు.
 - వ్యేయక్కిక వహియల్లి అజ్ఞగళ విలేవారి బగ్గె దినాంకవన్న తప్పదే దాబిలిసబేకు. మాహేయాన ఫోష్టారేయన్న హాశ మేలాధికారిగళ రుజువన్న పడెయతక్కద్దు.
 - నోందణి-సారిగె /సారిగేతర విషయ నివాహకరుగళు మాహేయాన డి.సి.బి. తయారిసువుదు, ఈ డి.సి.బి. యల్లి అవరు హొందిద నోందణి విభాగద ఎల్లా వాహనగళు అదరల్లి సేరిరువంతే నోండికొళ్ళవుదు.
 - ఎం.వి.డి 1 మత్తు 3క్కే సంబంధిసిదంతే సి.పి.ఆర్. వహియన్న నివాహిసువుదు, ఎం.వి.డి. 2మత్తు 4 క్కే సంబంధిసిదంతే ఏక గంటిన తేరిగె తగాదె పట్టియన్న తయారిసువుదు. అప్పగళన్న కాయ్యనివాహక సిబ్బందిగె సూక్త క్రొక్కాగి వితరిసువుదు.
 - తేరిగె తగాదె నోటిసుగళన్న నీడువుదు, తేరిగె వసూలాతిగాగి ప్రకరణగళన్న న్యాయాలయదల్లి అభియోజనిగే ఒళపడిసువ ప్రశ్నియే, ఇదల్లదే కందాయ ఇలాఖిగె తేరిగె వసూలాతిగాగి ప్రస్తావనే ప్రశ్నియేగళన్న నడెసువుదు.
 - ఇదల్లదే సహాయక ప్రాదేశిక సారిగె అధికారిగళు / సహాయక ప్రాదేశిక సారిగె అధికారిగళు వహిసబముదాద యావుదే కేలసగళన్న నివాహిసువుదు.

ಬಿಜಾನಾದಿಕಾರ / ಕೇಂದ್ರೀಯ ಸ್ವಾನೀಯ ಸಹಾಯಕ

ఈ మద్దగటు ఈ కట్టేరిగె మంజూరాగిరువుదిల్ల.

ಎಚ್‌ಎನ್ ವಿಷಯ ನಿರ್ವಾಹಕ ಕರ್ತೃತ್ವಗಳು:

- ಖಿಜಾನೆ ವಿಷಯ ನಿರ್ವಹಕರು ಪ್ರತಿ ದಿನ ಆ ವಿಭಾಗದ ಅಧೀಕ್ಷಕರು / ಖಿಜಾನಾಧಿಕಾರಿಯಿಂದ ಆ ದಿನಕ್ಕೆ ಬೇಕಾಗುವವನ್ನು ಎ ಚಲನ್ ಅಥವಾ ಬಿ ಚಲನ್ ಮಸ್ತಕಗಳನ್ನು ಪಡೆದು ಒಂದು ವಹಿಯಲ್ಲಿ ಅವುಗಳನ್ನು ದಾಖಲಿಸಿಕೊಳ್ಳಬೇಕು. ಆ ರಸೀದಿ ಮಸ್ತಕದಲ್ಲಿ ಚಲನ್ಗಳನ್ನು ಪಾಸು ಮಾಡುವ ಮೂರ್ವದಲ್ಲಿ ಆ ಚಲನ್ ಮಸ್ತಕದಲ್ಲಿ ಎಲ್ಲಾ ಚಲನ್ಗಳನ್ನು ಸರಿಯಾಗಿವೆಯೇ ಎಂದು ಪರಿಶೀಲಿಸಿ ಪ್ರಾರಂಭದ ಮುಟದಲ್ಲಿ ಒಂದು ಪ್ರಮಾಣ ಪತ್ರವನ್ನು ದಾಖಲಿಸಿ ಚಲನ್ಗಳನ್ನು ಪಾಸು ಮಾಡಲು ಪ್ರಾರಂಭಿಸಬೇಕು.
 - ಚಲನ್ಗಳನ್ನು ಶ್ರೀಪ್ರತಿಯಲ್ಲಿ ಬರೆಯಬೇಕು. ಎರಡು ಪ್ರತಿಗಳನ್ನು ಅರ್ಚಿದಾರರಿಗೆ ಕೊಡಬೇಕು. ಒಂದು ಪ್ರತಿ ಆ ಚಲನ್ ಮಸ್ತಕದಲ್ಲಿಯೇ ಉಳಿಯುತ್ತದೆ.
 - ಚಲನ್ನನ ಮೂರನೇ ಪ್ರತಿಯ ಆಧಾರದ ಮೇಲೆ ದಿನದ ನಗದು ಮಸ್ತಕವನ್ನು ಬರೆಯಬೇಕು. ಇದನ್ನು ಬರೆದು ಆದಿಕ್ ಮಾಡಿಸಿ ನಂತರ ಮೇಲಾಧಿಕಾರಿಗಳ ರುಜುವನ್ನು ವಹಿಗೆ ಪಡೆಯಬೇಕು. ಇದಕಾಗಿ ಶುಲ್ಕದ ನಗದು ಡೇ ಕಾರ್ಡ್ ಬುಕ್, ಶುಲ್ಕದ ಡಿಡಿ ಡೇ ಕಾರ್ಡ್ ಬುಕ್, ತೆರಿಗೆ ನಗದು

ಡೇ ಕ್ಯಾಂಕ್ ಬುಕ್ ಮತ್ತು ತೆರಿಗೆ ಡಿಡಿ ಡೇ ಕ್ಯಾಂಕ್ ಬುಕ್ ಇವುಗಳ ಮೊತ್ತವನ್ನು ಒಟ್ಟಾಗಿಸಿ ಸಾಮಾನ್ಯ ಕ್ಯಾಂಕ್ ಬುಕ್‌ನ್ನು ಬರೆದು ಆ ದಿನದಂದು ವಸೂಲಾದ ಮೊತ್ತವನ್ನು ತಾಳೆ ಮಾಡಿಕೊಳ್ಳಬೇಕು. ಆ ಪ್ರಕಾರ ಇದನ್ನು ರೆಮಿಟೆನ್ ವಹಿಯಲ್ಲಿ ಬರೆದು ಚಲನ್ ಭತ್ತಿನ್‌ಮಾಡಿ ಖಚಾನೆಗೆ ತುಂಬುವ ಕೆಲಸ ಮಾಡಬೇಕು.

- ಪ್ರತಿ ಮಾಹಿ ಸಮನ್ವಯ ತಃಖ್ಯೇಯನ್ನು ರೆಮಿಟೆನ್ ವಹಿ./ ನಗದು ಮುಸ್ತಕ್ ಇತ್ಯಾದಿಗಳನ್ನು ಖಚಾನೆ ಷೆಡ್ಯೂಲ್‌ನೋಂದಿಗೆ ತಾಳೆ ಮಾಡಿ ತಯಾರಿಸುವುದು.
- ಈ ವಿಭಾಗದಲ್ಲಿ ನಗದು ಮುಸ್ತಕ್‌ಗಳನ್ನು ರೆಮಿಟೆನ್‌ವಹಿ, ಉಪಯೋಗಿಸಿದ ಚಲನ್ ಮುಸ್ತಕ್‌ಗಳ ಮೂಲ ದಾಸ್ತಾನು ಮತ್ತು ಉಪ ದಾಸ್ತಾನುಗಳನ್ನು, ಸಮನ್ವಯ ತಃಖ್ಯೇ ಇತ್ಯಾದಿಗಳನ್ನು ನಿರ್ವಹಿಸಲಾಗುತ್ತದೆ.

ಶೀಘ್ರ ಲಿಪಿಗಾರರು / ಬೆರಳಜ್ಞಗಾರರ ಕರ್ತವ್ಯಗಳು:

- ಕಂಪೆನಿಯ ಮುಖ್ಯಸ್ತರು ಹೊಂದಿದ ವಿಭಾಗ, ಸಾರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹೊಂದಿದ ವಿಭಾಗದಿಂದ ಬರುವ ಪತ್ರ ವ್ಯವಹಾರವನ್ನು ಬೆರಳಜ್ಞ ಮಾಡುವುದು.
- ಸಾರ್ವಜನಿಕರ ಕೆಲಸಗಳನ್ನು ಆದ್ಯತೆಯ ಮೇರೆಗೆ ಬೆರಳಜ್ಞ ಮಾಡಿ ಆಯಾ ವಿಭಾಗಕ್ಕೆ ತಕ್ಷಣವೇ ಕಳುಹಿಸುವುದು.
- ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕೆಲಸವನ್ನು ಬೆರಳಜ್ಞ ಮಾಡುವುದು
- ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸುವುದು.
- ಶೀಘ್ರ ಲಿಪಿಕಾರರು ಕಾರ್ಯ ನಿರ್ವಹಣಾ ವರದಿ ಹಾಗೂ ಆಸ್ತಿ ವಿವರ ವಹಿಗಳನ್ನು ನಿರ್ವಹಿಸುವುದು.

ಕಾರ್ಯ ನಿರ್ವಹಕ ಸಿಬ್ಬಂದಿಯ ಕರ್ತವ್ಯಗಳು:

- ನೋಂದಣಿಗಾಗಿ ಬಂದ ಹೊಸ ವಾಹನಗಳ ತಪಾಸಣೆ ಮಾಡಿ ಅಹಂತಾ ಪತ್ರ ನೀಡುವಿಕೆ.
- ನೋಂದಣಿಯಾದ ವಾಹನಗಳು ಅಹಂತಾ ಪತ್ರ ನವೀಕರಣಕ್ಕಾಗಿ ಬಂದಾಗ ಪರೀಕ್ಷೆಗೊಳಿಸಿ ಅಹಂತಾ ನವೀಕರಣ ಮಾಡುವುದು ಇಲ್ಲವೇ ಸೂಕ್ತ ಕಾರಣಗಳೊಂದಿಗೆ ತಿರಸ್ತಾರಿಸುವುದು.
- ನೋಂದಣಿ ನವೀಕರಣಕ್ಕಾಗಿ ಬರುವ ಸಾರಿಗೇತರ ವಾಹನಗಳ ತಪಾಸಣೆ.
- ಅಪ್ರಾತಕೆಳ್ಳಿಗಾದ ವಾಹನಗಳ ಸ್ಥಳಗಳಿಗೆ ಹೋಗಿ ಅಥವಾ ಹೋಲಿಸ್ ತಾಣಗಳಿಗೆ ಹೋಗಿ ವರದಿ ನೀಡುವುದು.
- ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಬರುವ ಅಭ್ಯರ್ಥಿಗಳನ್ನು ಮೌಖಿಕ / ಲಿಂಿತ ಪರೀಕ್ಷೆಗೆ ಒಳಪಡಿಸುವುದು.
- ಕಲಿಕಾ ಚಾಲನಾ ಅನುಜ್ಞಾ ಪತ್ರಕ್ಕಾಗಿ ಬರುವ ಅಭ್ಯರ್ಥಿಗಳಿಗಾಗಿ ಮುಂಗಡವಾಗಿ ಆ ಕುರಿತು ನಿಯಮಗಳ ಬಗ್ಗೆ ತರಬೇತಿ ನೀಡುವುದು.

- ಂ ಚಾಲನಾ ಅನುಜ್ಞಾ ಪತ್ರಕ್ಕಾಗಿ ಬರುವ ಅಭ್ಯರ್ಥಿಗಳನ್ನು ಪರೀಕ್ಷೆಗೊಳಿಸುವುದು.
- ಂ ನಿವಾರಣಕ ಲೈಸೆನ್ಸ್ ಪಡೆಯಲು ಬರುವ ಅಭ್ಯರ್ಥಿಗಳು ತತ್ವಂಬಂಧಿ ನಿಯಮಗಳ ಜ್ಞಾನ ಹೊಂದಿರದ ಬಗ್ಗೆ ಮಾಹಿತಿ ಪಡೆದು ವರದಿ ಮಾಡುವುದು.
- ಂ ಚಾಲನಾ ತರಬೇತಿ ಶಾಲೆಗಳಿಗೆ ಅನುಮತಿ ನೀಡುವ ಮಾರ್ವರ್ಡಲ್ಲಿ ಅವುಗಳ ಯೋಂಗ್ಯತೆ ಬಗ್ಗೆ ಅವುಗಳು ಅನುಮತಿಗೆ ಅರ್ಹವೇ ಇಲ್ಲವೇ ಎಂಬ ಬಗ್ಗೆ ನಿಯಮಾನುಸಾರ ವರದಿ ನೀಡುವುದು.
- ಂ ರಸ್ತೆ ಸುರಕ್ಷತಾ ಸಪ್ತಾಹ, ವಾಯು ಮಾಲ್ಯ ಮಾಸಾಚರಣೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಸತ್ಯಿಯವಾಗಿ ಭಾಗವಹಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.
- ಂ ಮೇಲಾಧಿಕಾರಿಗಳ ಆದೇಶದ ಮೇರೆಗೆ ಮಾರ್ಗ ಸಮಿಕ್ಷೆ ನಡೆಸಿ ವರದಿ ನೀಡುವುದು.
- ಂ ಅನುಪಯೋಗದಲ್ಲಿರುವ ವಾಹನಗಳ ಪರಿಶೀಲನೆ ಮಾಡಿ ಮಾಹೆಯಾನ ವರದಿ ನೀಡುವುದು.
- ಂ ತೆರಿಗೆ ಬಾಕಿಯಲ್ಲಿರುವ ವಾಹನಗಳು ತೆರಿಗೆ ಪಾವತಿಸದೇ ರಸ್ತೆಯ ಮೇಲೆ ಓಡಾಡುತ್ತಿದ್ದರೆ ಅವುಗಳ ಮುಟ್ಟಗೋಲ್ಯಾಲು ಹಾಕಿಕೊಳ್ಳುವುದು.
- ಂ ತೆರಿಗೆ ಬಾಕಿದಾರರ ಪಟ್ಟಿಯ ಪ್ರಕಾರ ವಾಹನಗಳ ಮಾಲೀಕರುಗಳಿಂದ ತೆರಿಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳುವುದು.
- ಂ ಕರ್ಮಾಂಡ ನೋಟಿಸುಗಳನ್ನು ಜಾರಿಗೊಳಿಸುವುದು.
- ಂ ಪ್ರವರ್ತನ ಕಾರ್ಯ ಚಟುವಟಿಕೆ ಅಂದರೆ ವಿವಿಧ ಅಪರಾಧಗಳಿಗಾಗಿ ಓಡಾಡುವ ವಾಹನಗಳನ್ನು ತಪಾಸಿಸಿ ಪ್ರಕರಣಗಳನ್ನು ದಾಖಲಿಸುವುದು. ಸ್ಥಳದಲ್ಲಿಯೇ ದಂಡ ವಸೂಲಿ ಮಾಡುವುದು ಇಲ್ಲವೇ ತನಿಖಾ ವರದಿ ನೀಡಿ ಕಬ್ಬೇರಿಯಲ್ಲಿ ವಸೂಲಿ ಮಾಡುವ ಪ್ರಕ್ರಿಯೆ ನಡೆಸುವುದು.
- ಂ ನಿಗದಿತ ಸಮಯಲ್ಲಿ ಆಯಾ ಮಾಹೆಯ ದಿನಚರಿಗಳನ್ನು ಕಬ್ಬೇರಿ ಮುಖ್ಯಸ್ಥರಿಗೆ ಸಲ್ಲಿಸುವುದು.
- ಂ ಕಬ್ಬೇರಿ ಮುಖ್ಯಸ್ಥರು ವಹಿಸುವ ಇನ್ನಿತರೆ ಕೆಲಸಗಳನ್ನು ನಿರ್ವಹಿಸುವುದು.

3)4(1)(ಬಿ)(iii)ಮೇಲ್ಮೈಚಾರಣೆಮತ್ತು ಹೊಣೆಗಾರಿಕೆಯಮಾರ್ಗಗಳನೇರಿದಂತೆ

ತೀವ್ರಾನತೆಗೆದುಕೊಳ್ಳುವಪ್ರಕ್ರಿಯೆಯಲ್ಲಿಅನುಸರಿಸಬೇಕಾದಕಾರ್ಯವಿಧಾನಗಳು.:

ಸಾರ್ವಜನಿಕರು ವಿವಿದ ಕೆಲಸಗಳಿಗಾಗಿ ಕಬ್ಬೇರಿಗೆ ಸಲ್ಲಿಸುವ ಅರ್ಜಿಗಳನ್ನು
ನಿಯಮಾನುಸಾರ ಕಬ್ಬೇರಿಯಲ್ಲಿನ ಅಧಿಕ್ಷೇಕರುಗಳು ಪರಿಶೀಲಿಸಿ ಸ್ವೀಕರಿಸಿರುತ್ತಾರೆ.

ತದನಂತರ ಕಬ್ಬೇರಿಯ ಸ್ವೀಕೃತಿವಿಭಾಗದ ಮುಖಾಂತರ ಆಯಾವಿಭಾಗಗಳನ್ನು
ನಿರ್ವಹಿಸುವ ವಿಷಯನಿರ್ವಾಹಕರು ತಮಗೆ ಸಂಭಂದಿಸಿದ ಅರ್ಜಿಗಳನ್ನು ಕಡತದಲ್ಲಿ

ಟಿಪ್ಪಣಿಯೋಂದಿಗೆ ವಿಷಯವನ್ನು ಮಂಡಿಸುತ್ತಾರೆ, ನಂತರ ಅದನ್ನು ಸಂಭಂದಿಸಿದ ಅಧೀಕ್ಷಕರು
 ಪರಿಶೀಲಿಸಿ ತಮ್ಮ ಟಿಪ್ಪಣಿಯನ್ನು ಮಂಡಿಸಿದ ನಂತರ ಅಂತಿಮವಾಗಿ ಕಟೇರಿ ಮುಖ್ಯಸರು
 ಸದರಿ ವಿಷಯದ ಬಗ್ಗೆ ಕಡತದಲ್ಲಿ ತಮ್ಮ ತೀರ್ಮಾನದ ಅದೇಶವನ್ನು ನೀಡುತ್ತಾರೆ.
 ಸದರಿಯವರು ನೀಡಿದಾದೇಶವನ್ನು ಅಂತಿಮವಾಗಿ ವಿಷಯನಿರ್ವಹಕರುಮತ್ತು
 ಅಧೀಕ್ಷಕರುಗಳು ಪಾಲಿಸುತ್ತಾರೆ. ಕೆಲವೊಂದು ವಿಷಯದ ಕೆಲಸಗಳಿಗೆ ಕಟೇರಿಯ ತಾಂತ್ರಿಕ
 ಸಿಬ್ಬಂದಿಗಳಾದ ಹಿರಿಯ/ಮೋಟಾರು ವಾಹನ ನಿರ್ಜ್ಞಕರಗಳ ಪರಿಶೀಲನ ಅವಶ್ಯಕವಾಗಿದ್ದು
 ಅಂತಹ ಅರ್ಚಿಗಳನ್ನು ಕಟೇರಿ ಅಧೀಕ್ಷಕರು ಪರಿಶೀಲಿಸಿ ಸ್ವೀಕರಿಸಿದನಂತರ ತಾಂತ್ರಿಕ
 ಸಿಬ್ಬಂದಿಗಳಿಗೆ ಕಳುಹಿಸುತ್ತಾರೆ. ವಾಹನವನ್ನು/ಅಬ್ಯಾಧಿಗಳನ್ನು ಬೋತಿಕವಾಗಿ ತಾಂತ್ರಿಕವಾಗಿ
 ಪರಿಶೀಲಿಸಿದ ವರದಿ/ದಾಖಲೆಗಳನ್ನು ಅಧೀಕ್ಷಕರು ಪರಿಶೀಲಿಸಿದ ನಂತರ ಕಟೇರಿ
 ಮುಖ್ಯಸ್ತರಿಗೆ ಶಿಥಾರಸು ಮಾಡುತ್ತಾರೆ. ಅಂತಿಮವಾಗಿ ಕಟೇರಿ ಮುಖ್ಯಸ್ತರು ತೀರ್ಮಾನ
 ತಗೆದುಕೊಂಡು ಅಂತಹ ಕಡತಗಳಿಗೆ ಆದೇಶ ಮಾಡುತ್ತಾರೆ. ಕಟೇರಿ ಮುಖ್ಯಸ್ತರ ಆದೇಶವನ್ನು
 ವಿಷಯ ನಿರ್ವಹಕರು ಹಾಗೂ ಅಧೀಕ್ಷಕರು ಅಂತಿಮವಾಗಿ ಪಾಲಿಸುತ್ತಾರೆ.

4. 4 (1) (ಬಿ) (iv). ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳು :-

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಅವರ ಅಧೀನದಲ್ಲಿ ಬರುವ ಸಿಬ್ಬಂಧಿಯವರು ಈ
 ಕೆಳಕಂಡ ಕಾಯ್ದೆ ಮತ್ತು ನಿಯಮದಡಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತದೆ.

- 1) ಕೇಂದ್ರ ಮೋಟಾರು ವಾಹನ ಕಾಯ್ದೆ, 1988
- 2) ಕೇಂದ್ರ ಮೋಟಾರು ವಾಹನ ನಿಯಮಗಳು, 1989

- 3) ಕನಾರ್ಚಿಕ ಮೋಟಾರು ವಾಹನ ನಿಯಮಗಳು, 1989
- 4) ಕನಾರ್ಚಿಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957

1) 4 (1) (ಬಿ) (v) ಅದರ ಕಾರ್ಯಗಳಿಗೆ ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ
ಅದರ ನಿಯಂತ್ರಣಾದಲ್ಲಿರುವ ಅಥವಾ ಅದರ ಉದ್ದೋಧಿಗಳು ಬಳಸುವ ನಿಯಮಗಳು,
ಉಪ ನಿಯಮಗಳು. ಅನುಸೂಚಿಗಳು. ಕ್ಷೇತ್ರಿಕಗಳು ಮತ್ತು ದಾಖಲೆಗಳು :-

- 1) ಕೇಂದ್ರ ಮೋಟಾರು ವಾಹನ ಕಾಯ್ದೆ, 1988
- 2) ಕೇಂದ್ರ ಮೋಟಾರು ವಾಹನ ನಿಯಮಗಳು, 1989
- 3) ಕನಾರ್ಚಿಕ ಮೋಟಾರು ವಾಹನ ನಿಯಮಗಳು, 1989
- 4) ಕನಾರ್ಚಿಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957

- 3) 4 (1) (ಬಿ) (vi) ಅದು ಹೊಂದಿರುವ ಅಥವಾ ಅದರ ನಿಯಂತ್ರಣಾದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರ ಪಟ್ಟಿ ;
- 1) ವಾಹನಗಳ ಹೊಸ ನೋಂದಣಿಯ ಕಡತ ಹಾಗೂ ಬಿ ವಹಿಗಳು.
- 2) ಅನುಭಯುಕ್ತದಲ್ಲಿರುವ ವಾಹನಗಳ ಅಜ್ಞ ಹಾಗೂ ಕಡತಗಳು.
- 3) ಚಾಲನಾ ಹಾಗೂ ನಿರ್ವಾಹಕ ಅನುಜ್ಞಾ ಪತ್ರಗಳ ಇತಿಹಾಸದ ವಹಿಗಳು
- 4) ಸರಕು ಸಾಗನೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡಿರುವ ವಿವರಗಳ ಮುಸ್ತಕಗಳು
- 5) ಮೋಟಾರು ವಾಹನಗಳ ತೆರಿಗೆ, ಹಸಿರು ತೆರಿಗೆ, ಹಾಗೂ ಶುಲ್ಕ ಸಂಗ್ರಹಣೆ ವಹಿಗಳು.
- 6) ಪ್ರವರ್ತನ ವಿವರಗಳ ವಹಿ.
- 7) ಸಿಬ್ಬಂದಿಗಳ ಸೇವಾ ಮುಸ್ತಕಗಳು ಹಾಗೂ ವ್ಯೋಮಕ್ಕಿರು ಕಡತಗಳು.

- 8) ವೇತನ ಬಡವಡೆಯ ವಹಿಗಳು.
- 9) ಸಿಬ್ಬಂದಿಗಳ ವಾರ್ಷಿಕ ಅಸ್ತಿ ಮತ್ತು ದಾಯತ್ವ ವಿವರಗಳು.
- 10) ಇಲಾಖಾ ವಾಹನಗಳ ಲಾಗ್ ಮಸ್ತಕಗಳು.
- 11) ಡಿಸಿ ಬಿಲ್ಲುಗಳ ಕಡತಗಳು ವಹಿಗಳು.
- 12) ಹೊಸ ನೋಂದಣಿ ಮಸ್ತಕಗಳ, ಸ್ಕೂಟ್ ಕಾಡೆಗಳ, ತೆರಿಗೆ ಚೀಟಿಗಳು ಹಾಗೂ ಎ ಮತ್ತು ಬಿ ಚಲನ ಮಸ್ತಕಗಳ ದಾಸ್ತಾನು ವಹಿ.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಕಳೇರಿಯ ಮುಖ್ಯಸ್ಥರಾಗಿ ಆಡಳಿತದ ಸಂಪರ್ಕ ಜವಾಬ್ದಾರಿ ಹೊಂದಿರುತ್ತಾರೆ.

3) 4 (1) (ಬಿ) (viii) 7. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ

ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚನೆಯಲ್ಲಿ ಅಥವಾ ಅದರ ಪ್ರಾತಿನಿಧಿವಿರುವಂತೆ ಮಾಡಲು ಇರುವಂತಹ ಯಾವುದೇ ವ್ಯವಸ್ಥೆಯ ವಿವರಗಳು :- - ಇಲ್ಲ -

3) 4 (1) (ಬಿ) v(iii). ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ನಿಯಮಗಳು

ಮತ್ತುಅದರ ಭಾಗವಾಗಿಅಥವಾಅದರ ಸಲಹೆಯಲುದ್ದೇಶಕ್ಕಾಗಿರಚಿತವಾದಇಬ್ಬರು

ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ.ಪರಿಷತ್ತುಗಳ. ಸಮಿತಿಗಳ ಮತ್ತುಇತರ

ನಿಯತಕಾಲಿಕ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೇಯೋಽಧವಾಲಂತಹ ಸಭೆಗಳ

ನಡಾವಳಿಗಳು ಸಾರ್ವಜನಿಕರಿಗೆದೂರೆಯುತ್ತವೇಯೋಽಧವಾಲಂತಹ ವಿವರ ಪಟ್ಟಿಕೆ :

ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗದಗ, ಮೋಟಾರು ವಾಹನ ಕಾಯ್ದು 1988 ಸೆಕ್ಕನ್ನು

68(1)ರ ಅಡಿಯಲ್ಲಿ ಸಾರಿಗೆ ವಾಹನಗಳ ರಹದಾರಿ ನೀಡುವ ಅಧಿಕಾರ ಹೊಂದಿರುತ್ತಾರೆ.

1) ಅಧ್ಯಕ್ಷರು : ಜಿಲ್ಲಾಧಿಕಾರಿಗಳು.

- 2) ಸದಸ್ಯರು : ಜಿಲ್ಲಾ ಮೋಲಿನ ವರಿಷ್ಟಾಧಿಕಾರಿಗಳು.
- 3) ಕಾರ್ಯದಾರಿ : ಪ್ರಾದೇಶಿಕ ಸಾರಿಗೆ ಅಧಿಕಾರಿಗಳು.
- 3) 4 (1) (ಬಿ) (ix)ರ ಅಧಿಕಾರಿಗಳ ಮತ್ತು ಸೌಕರ್ಯ ನಿರ್ದೇಶಿಕೆ :
- | | | |
|-------------------------------|---|--|
| 1) ಶ್ರೀ ಎಸ್ ರಾಜು | - | ಪ್ರಾದೇಶಿಕ ಸಾರಿಗೆ ಅಧಿಕಾರಿಗಳು. ಸದರಿ
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ದಿ:09-09-2016
ರಿಂದ ಕೆಲಸ ನಿರ್ವಹಿಸುತ್ತಿದ್ದಾರೆ. |
| 2) ಶ್ರೀ ಎಸ್ ಎಚ್ ಕರ್ನಾರ | - | ಅಧಿಕೃತರು |
| 3) ಶ್ರೀಮತಿ ಹಿ ವಿ ವಿಜಯಲಕ್ಷ್ಮೀ | - | ಅಧಿಕೃತರು |
| 4) ಶ್ರೀ ಬಿ ಡಿ ಹತ್ತಿ | - | ಹಿರಿಯ ಮೋಟಾರು ವಾಹನ ನಿರೀಕ್ಷಕರು |
| 5) ಶ್ರೀ ವ್ಯಾಯ್ ಎನ್ ಮಸರಕಲ್ | - | ಹಿರಿಯ ಮೋಟಾರು ವಾಹನ ನಿರೀಕ್ಷಕರು |
| 6) ಶ್ರೀ ನಾಗರಾಜ ಶೇಳಗಿ | - | ಮೋಟಾರು ವಾಹನ ನಿರೀಕ್ಷಕರು |
| 7) ಖಾಲಿ ಹುದ್ದೆ | - | ಮೋಟಾರು ವಾಹನ ನಿರೀಕ್ಷಕರು |
| 8) ಖಾಲಿ ಹುದ್ದೆ | - | ಮೋಟಾರು ವಾಹನ ನಿರೀಕ್ಷಕರು |
| 9) ಶ್ರೀಮತಿ. ಬಿ. ಮಾಲತಿ | - | ಶೀಪ್ತಲಿಂಗಿರರು, ಬಳ್ಳಾರಿ ಕಟ್ಟೇರಿಗೆ
ನಿಯೋಜನೆಯ ಮೇಲೆ ಹೋಗಿದ್ದಾರೆ. |
| 10) ಶ್ರೀ ಆರ್.ಎ. ಇನಾಂಡಾರ | - | ಪ್ರ.ದ.ಸ. ಚಿಕ್ಕೋಡಿಕಟ್ಟೇರಿಗೆ
ನಿಯೋಜನೆಯ ಮೇಲೆ ಹೋಗಿದ್ದಾರೆ. |
| 11) ಶ್ರೀ ವಿ ಗಣೇಶ | - | ಪ್ರ.ದ.ಸ. |
| 12) ಶ್ರೀ ಟಿ ಕೆ ಪಾಟಣ್ಣರ್ | - | ಪ್ರ.ದ.ಸ. ಶಿವಮೋಗ್ಗ ಕಟ್ಟೇರಿಗೆ
ನಿಯೋಜನೆಯ ಮೇಲೆ ಹೋಗಿದ್ದಾರೆ. |
| 13) ಶ್ರೀ ದಯಾನಂದ. ಎನ್. ತಿಳವ್ಲಿ | - | ಪ್ರ.ದ.ಸ. |

- 14) ಖಾಲಿ ಹುದ್ದೆ - ಶ್ರ.ದ.ಸ.
- 15) ಶ್ರೀ ಕೆ.ಸುರೇಶಕುಮಾರ - ದ್ವಿ.ದ.ಸ.
- 16) ಶ್ರೀ ಡಿ ಜಿ ಗಂಗಣ್ಣನವರ್‌ - ದ್ವಿ.ದ.ಸ.
- 17) ಶ್ರೀ ಆರ್.ಎನ್.ಹಾಲಬಾವಿ - ದ್ವಿ.ದ.ಸ. ಪ್ರಾ.ಸಾ.ಅ ಧಾರವಾಡ ಕಟ್ಟೇರಿಯಿಂದ ನಿಯೋಜನೆಗೊಂಡಿರುತ್ತಾರೆ.
- 18) ಖಾಲಿ ಹುದ್ದೆ - ಬೆರಳಚ್ಚುಗಾರರು
- 19) ಶ್ರೀ ಸಾವಿತ್ರಿದೇವರಮನಿ - ಬೆರಳಚ್ಚುಗಾರರು ಪ್ರಾ.ಸಾ.ಅ ಬೆಂಗಳೂರು ಕಟ್ಟೇರಿಯಿಂದ ನಿಯೋಜನೆಗೊಂಡಿರುತ್ತಾರೆ.
- 20) ಶ್ರೀ ಎ.ಎಮ್. ಭಾಣ - ವಾಹನ ಚಾಲಕ
- 21) ಶ್ರೀ ಕೆ. ರಾಘವೇಂದ್ರ - ವಾಹನ ಚಾಲಕ ಚಿತ್ರದುಗ್ರ ಕಟ್ಟೇರಿಗೆ ನಿಯೋಜನೆಯ ಮೇಲೆ ಹೋಗಿದ್ದಾರೆ
- 22) ಶ್ರೀ ಎಸ್.ಎಸ್.ದಾನಪ್ಪನವರ - ವಾಹನ ಚಾಲಕಪ್ರಾ.ಸಾ.ಅ ಧಾರವಾಡ ಕಟ್ಟೇರಿಯಿಂದ ನಿಯೋಜನೆಗೊಂಡಿರುತ್ತಾರೆ
- 23) ಖಾಲಿಹುದ್ದೆ - ಗ್ಲೋಬ್ ಡಿ
- 24) ಖಾಲಿಹುದ್ದೆ - ಗ್ಲೋಬ್ ಡಿ
- 25) ಖಾಲಿ ಹುದ್ದೆ - ಗ್ಲೋಬ್ ಡಿ

3) 4 (1) (ಬಿ) (x) ಅದೆರ ಏ. ನಿಯಮಗಳಲ್ಲಿ ಉಪ ಸಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ ಸೇರಿದಂತೆಂದರ ಪ್ರತಿಯೊಬ್ಬಾರ್ಥಿಕಾರ ಮತ್ತು ನೌಕರರು ಪಡೆಯುವ ತಿಂಗಳ ಗೌರವದನ :

ಕ್ರಮ ಸಂಖ್ಯೆ	ಪದನಾಮ ಶ್ರೀಯುತರು	ಹುದ್ದೆ	ವೇತನ ಮೊತ್ತ ರೂ.
----------------	-----------------	--------	-------------------

1	ಶ್ರೀ ವಿ. ಆರ್. ಶಂಭುಲೀಂಗ	ಪ್ರಾದೇಶಿಕ ಸಾರಿಗೆ ಅಧಿಕಾರಿ	69641/-
2	ಶ್ರೀ ಎಸ್. ಎಚ್. ಕರ್ನಾರ	ಅಧಿಕೃತರು	34357/-
3	ಶ್ರೀ ಪಿ. ವಿ. ವಿಜಯಲಕ್ಷ್ಮೀ	ಅಧಿಕೃತರು	30901/-
4	ಶ್ರೀ ಬಿ. ಡಿ. ಹತ್ತಿ	ಹಿರಿಯ ಮೋಟಾರು ವಾಹನ ನಿರೀಕ್ಷಕರು	45726/-
5	ಶ್ರೀ ವ್ಯಾಯ್. ಎನ್. ಮಸರಕಲ	ಹಿರಿಯ ಮೋಟಾರು ವಾಹನ ನಿರೀಕ್ಷಕರು	48130/-
6	ಶ್ರೀ ನಾಗರಾಜ ಶೇಳಗಿ	ಮೋಟಾರು ವಾಹನ ನಿರೀಕ್ಷಕರು	18100/-
7	ಖಾಲಿ ಹುದ್ದೆ	ಮೋಟಾರು ವಾಹನ ನಿರೀಕ್ಷಕರು	-
8	ಖಾಲಿ ಹುದ್ದೆ	ಮೋಟಾರು ವಾಹನ ನಿರೀಕ್ಷಕರು	-
8	ಶ್ರೀಮತಿ. ಬಿ. ಮಾಲತಿ	ಶೀಫ್ಲೆಲಿಫಿಗಾರರು.	33721/-
9	ಶ್ರೀ ವಿ. ಗಣೇಶ	ಪ್ರ.ದ.ಸ.	40217/-
10	ಶ್ರೀ ಆರ್.ಎ. ಇನಾಂದಾರ	ಪ್ರ.ದ.ಸ.	40217/-
11	ಶ್ರೀ ದಯಾನಂದ ತಿಳವ್ಲಿ	ಪ್ರ.ದ.ಸ.	24741/-
12	ಶ್ರೀ ಟಿ ಕೆ ಪಾಟ್‌ನ್ಯಾರ್	ಪ್ರ.ದ.ಸ.	38213/-
13	ಖಾಲಿ ಹುದ್ದೆ	ಪ್ರ.ದ.ಸ.	-
14	ಶ್ರೀ ಕೆ ಸುರೇಶಕುಮಾರ	ದ್ವಿ.ದ.ಸ. -	27971/-
15	ಶ್ರೀ ಡಿ.ಜಿ.ಗಂಗನವರ್	ದ್ವಿ.ದ.ಸ.	27295/-
16	ಖಾಲಿ ಹುದ್ದೆ	ಬೆರಳಿಚ್ಚುಗಾರರು	-
17	ಶ್ರೀ. ಎ.ಎವ್. ಬಾಣ್	ವಾಹನ ಚಾಲಕ	31993/-
18	ಶ್ರೀ ಕೆ. ರಾಘವೇಂದ್ರ	ವಾಹನ ಚಾಲಕ	18756/-
19	ಖಾಲಿ ಹುದ್ದೆ	ಗ್ರಾಹಿ ಡಿ	-

20	ಖಾಲಿ ಹುದ್ದೆ	ಗ್ರಾಹ್ ದಿ	-
21	ಖಾಲಿ ಹುದ್ದೆ	ಗ್ರಾಹ್ ದಿ	-

3) 4 (1) (ಬಿ) (xi) 11 ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾವಿತ ವೆಚ್ಚೆಗಳನ್ನು

ಮತ್ತು ಮಾಡಲಾದ ಬಟವಾಡೆಗಳ ವರದಿಯನ್ನು ಸೂಚಿಸಿ :ಅದರ ಪ್ರತಿಯೊಂದು ವಿಜ್ಞಾಪನೆಯ ಹಂಚಿಕೆ ಮಾಡಲಾದಾಗಿಯವು.

ಅನುದಾನ ಬಿಡುಗಡೆ 2016 ಲೇಕ್ಕೆ ಶೀಷ್ಟಿಕೆ	ಅನುದಾನ ಬಿಡುಗಡೆ	ಖಚಿನ ಬಾಬು	ಉಳಿದ ಹಣ
ಪ್ರವಾಸ ಭತ್ಯೆ - 041	-	-	-
ಕರ್ಣಾಟಕ ವೆಚ್ಚೆಗಳು - 051	3,00,000/-	2,99,844/-	156/-
ಕಟ್ಟಡ ಬಾಡಿಗೆ ಮತ್ತು ವಿದ್ಯುತ್ ವೆಚ್ಚೆ -071	1,50,000/-	67,193/-	82,807/-
ವಾಹನ ವೆಚ್ಚೆ -195	2,30,000/-	1,16,979/-	1,13,021/-
ಎಸ್.ಸಿ.ಪಿ/ಟಿ.ಎಸ್.ಪಿ-051	5250/-	5250/-	-
ಆರ್.ಟಿ.ಎ.-051 (ಪ್ರಾನ್)	20000/-	20000/-	-
ಆಧುನಿಕರಣ-125	-	-	-

3) 4 (1) (ಬಿ)(xii)ಹಂಚಿಕೆ ಮಾಡಲಾದ ಮೊಬಲನ್ನೊಂದು, ಸಹಾಯಧನ

ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳನ್ನು
ಫಲಾನುಭವಿಗಳ ವಿವರಗಳು.

- (1) ಸಾರಿಗೆಇಲಾಬೆಯ ನಿದೇಶನದ ಮೇರೆಗೆ ಈ ಕಳೇರಿ ವ್ಯಾಪ್ತಿಯಲ್ಲಿನ ಪರಿಶಿಷ್ಟೆ ಜಾತಿ ಹಾಗೂ ಪರಿಶಿಷ್ಟೆ ಪಂಗಡದಯೋಜನೆಯಲ್ಲಿ ವಷಾಂತ್ಯ 2015-16 ಕ್ಕೆ 02 ಅಭ್ಯರ್ಥಿಗಳು ಫಲಾನುಭವಿಗಳಾಗಿರುತ್ತಾರೆ. ವಿವಿಧ ವರ್ಗದ ವಾಹನಗಳ ಚಾಲನಾ ತರಬೇತಿಯನ್ನು ನೀಡಲಾಗುತ್ತದೆ. ಸದರಿತರಬೇತಿಗೆತಗಲುವ ವೆಚ್ಚದಲ್ಲಿ ಅಭ್ಯರ್ಥಿಗಳು ಶೇ.25 % ರಷ್ಟನ್ನು ಭರಿಸಿದರೆ ಸಾರಿಗೆಇಲಾಬೆಯೇ ಶೇ 75 % ರಷ್ಟನ್ನು ಭರಿಸುತ್ತದೆ.
- 3) 4 (1) (ಬಿ) (xiii) ಅದು ನೀಡಿರುವ ರಿಯಾಯಿತಿಗಳನ್ನು ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳು : - - ಇರುವುದಿಲ್ಲ
- 3) 4 (1) (ಇ) x(iv) ಅದರ ಒಳಿ ಲಭ್ಯವಿರುವ ಅಧಿಕಾರ ಅದು ಹೊಂದಿರುವ ವಿದ್ಯುನ್ನಾನ ರೂಪಕ್ಕೆ ಪರಿಪರ್ತಿಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳು :

ಭಾಗಶೇ: ಗಣಕೇಕರಣವಾಗಿದ್ದು ಗಣಕೇಕರಣಗೊಂಡ ಕಡತಗಳ ಲಭ್ಯ ಮಾಹಿತಿ ಪಡೆಯಬಹುದು.

- 3) 4 (1) (ಬಿ) (xv) ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಧಿಕಾರ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೇಣಿಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು:
- ಸೌಲಭ್ಯವಿಲ್ಲ.

ಹಣ ಪಾವತಿಸುವ ಸಮಯ - ಸೋಮವಾರ ದಿಂದ ಶುಕ್ರವಾರದವರೆಗೆ

ಬೆಳಿಗ್ಗೆ 10.30 ರಿಂದ 02.30 ರ ವರಗೆ

ಶನಿವಾರ ಬೆಳಿಗ್ಗೆ 10.30 ರಿಂದ 12.00 ರ ವರೆಗೆ

ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯ ಅಧಿಕಾರ ವಾಚನಾಲಯ ಈ ವರಗೆ ಅಸ್ತಿತ್ವದಲ್ಲಿ ಇರುವುದಿಲ್ಲ.

15.4 (1)(ಬಿ) (xvi).ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮ ಮತ್ತುಇತರ ವಿವರಗಳು :

ಸಾರ್ವಜನಿಕ ಮಾಹಿತಿಅಧಿಕಾರಿ:

ಅ.ನಂ	ಕ್ಷೇತ್ರಿಕೆಯ	ಸಾರ್ವಜನಿಕಮಾಹಿತಿಅಧಿಕಾರಿ	ಕ್ಷೇತ್ರ/ಸಾಮಾಜಿಕ ದೂರವಾಣಿಸಂಖ್ಯೆ	ತೊ ಮೇಲೆವಿಳಾಸ
------	-------------	------------------------	----------------------------------	--------------

01	ಪ್ರಾಥಮಿಕ ಸಾರಿಗೆ ಕಳ್ಳೆಗಳಿಗೆ	ಶ್ರೀ ಎಸ್ ರಾಜು ಪ್ರಾಥಮಿಕ ಸಾರಿಗೆಅಧಿಕಾರಿ	08372 297219	www.rtogdg.c
----	-------------------------------	---	-----------------	--

ಸಾರ್ವಜನಿಕ ಸಂಪರ್ಕಮಾಹಿತಿಅಧಿಕಾರಿ:

ಅ.ನಂ	ಕಳ್ಳೆರಿಕೆಸರ್	ಸಾರ್ವಜನಿಕಮಾಹಿತಿಅಧಿಕಾರಿ ಕೆಸರ್ಟಿಷನ್‌ನಾಮ	ಕಳ್ಳೆರಿ/ನಿರ್ವಾಸದ ದೂರವಾಣಿಂಜ್	ಕರ್ಚ್‌ಮೇಲ್‌ವಿಳಾಸ
01	ಪ್ರಾಥಮಿಕ ಸಾರಿಗೆಕಳ್ಳೆಗಳಿಗೆ	ಶ್ರೀ ಎಸ್ ಎಂ ಕೆಂಪ ಅಧಿಕೃತರು	08372 297219	www.rtogdg-ka@nic.in

ಮುಲ್ಯನಿರ್ದಿಷ್ಟ:

ಅ.ನಂ	ಕಳ್ಳೆರಿಕೆಸರ್	ಸಾರ್ವಜನಿಕಮಾಹಿತಿಅಧಿಕಾರಿ ಕೆಸರ್ಟಿಷನ್‌ನಾಮ	ಕಳ್ಳೆರಿ/ನಿರ್ವಾಸದ ದೂರವಾಣಿಂಜ್	ಕರ್ಚ್‌ಮೇಲ್‌ವಿಳಾಸ
01	ಜಂಟಸಾರಿಗೆಯ್ಲೋ ಕಳ್ಳೆರಿ,ದೀಕ್ಷಾವಿ ವಿಭಾಗ, ದೀಕ್ಷಾವಿ	ಶ್ರೀ, ಬಿ ಸಿ ಉಮಾಶಂಕರ, ಜಂಟಸಾರಿಗೆಯ್ಲೋ	0831-2423900	www.dctbgm-tran-ka@nic.in

3) 4 (1) (ಬಿ) (xvii). ನಿಯಮಿಸಬಹುದಾದಂತಹಳ್ಳತರೆ ಮಾಹಿತಿಯನ್ನು ಪ್ರಕಟಿಸತಕ್ಕದ್ದು.:

ಅ) ಈ ಕಳ್ಳೆರಿಗೆಬಂಟ್ವ 2016 ವರ್ಷದ ಸಾಲಿನಲ್ಲಿ ಒಟ್ಟು ರೂ. 2316 ಲಕ್ಷ

ರಾಜ್ಯ ವಸೂಲಾತಿಗೆ ನಿಗದಿ ಪಡಿಸಲಾಗಿದ್ದ ಅದರಲ್ಲಿ ಒಟ್ಟು ಆ ಸಾಲಿನಲ್ಲಿ ರೂ.2521

ಲಕ್ಷ ವಸೂಲಿ ಮಾಡಲಾಗಿದೆ.

ಆ) ಕೇಂದ್ರ ಕಳ್ಳೆರಿಯಾದ ಮಾನ್ಯ ಸಾರಿಗೆ ಆಯುಕ್ತರ ಕಳ್ಳೆರಿ. ಬೆಂಗಳೂರಿನಿಂದ

ಬಿಡುಗಡೆಯಾದ ವೆಬ್ ಸೈಟ್ www.rto.kar.nic.coರಲ್ಲಿ

ಸಾರ್ವಜನಿಕರು ತಮ್ಮಕಾರ್ಯ ಕೆಲಸಗಳಿಗೆ ಅನುಸರಿಸಬೇಕಾದ ಸೂಕ್ತ ಮಾರ್ಗದರ್ಶನ

ಪ್ರಕಟಿಸಲಾಗಿದೆ.

ಸಾರ್ವಜನಿಕ ಮಾಹಿತಿಅಧಿಕಾರಿ,
ಪ್ರಾಥಮಿಕ ಸಾರಿಗೆಅಧಿಕಾರಿ, ಗದಗ

